

ದಿನಾಂಕ: 05-02-2025 ರಂದು ಸಾಕ್ಷಿಯನ್ನು ಕರೆಸಿ ಪ್ರಮಾಣ ಕರಿಸಲಾಯಿತು.

ಮುಂದುವರಿದ ಪಾಟೀ ಸವಾಲು : ಆರೋಪಿ ಪರ ಶ್ರೀ. ಆರ್ ಎನ್ ಎಚ್ ವಕೀಲರಿಂದ:

23. ಕುಂದಾಪುರ ನ್ಯಾಯಾಲಯದಲ್ಲಿ ಈ ಪ್ರಕರಣವನ್ನು ದಾಖಲಿಸುವ ಸಮಯದಲ್ಲಿ ಪಿಯಾರ್‌ದಿ ಸಹಕಾರಿಯ ಹೆಸರು ಸುಪ್ರಭಾತ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಎಂಬುದಾಗಿತ್ತು. 2005 ರಿಂದ ನಮ್ಮ ಪಿಯಾರ್‌ದಿ ಸಹಕಾರಿಯು ಸೌಹಾರ್ದ ಸಹಕಾರಿ ನಿಯಮಿತವಾಗಿದೆ. ಸುಪ್ರಭಾತ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಹಾಗೂ ಸುಪ್ರಭಾತ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಎಂಬುದು ಒಂದೇ ಎಂದು ತೋರಿಸುವ ದಾಖಲೆ ಹಾಜರು ಪಡಿಸಿದ್ದೇನೆ. ನನ್ನ ಪ್ರಕಾರ ಸುಪ್ರಭಾತ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಸ್ತಿತ್ವದಲ್ಲಿ ಇದೆಯಾ ಎಂದರೆ ಸಾಕ್ಷಿ ಸುಪ್ರಭಾತ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಯ ಹೆಸರನ್ನು ಸುಪ್ರಭಾತ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಎಂಬುದಾಗಿ ಬದಲಾವಣೆ ಮಾಡಿರುವುದು ಎಂದು ನುಡಿಯುತ್ತಾರೆ. ನಿಪಿ-1 ರಲ್ಲಿ ಸುಪ್ರಭಾತ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಎಂಬುದಾಗಿ ನಮೂದಿದೆ ಎಂದರೆ ಸರಿ. ಸದ್ರಿ ಚೆಕ್ ನಲ್ಲಿ ಹೇಳಿರುವ ಸಹಕಾರಿ ನಿಯಮಿತ ಹಾಗೂ ಈ ಪ್ರಕರಣದಲ್ಲಿ ದಾಖಲಿಸಿರುವ ಪಿಯಾರ್‌ದಿಯಲ್ಲಿ ಹೇಳಿರುವ ಸಹಕಾರಿ ನಿಯಮಿತ ಬೇರೆ ಬೇರೆ ಎಂದರೆ ಸಾಕ್ಷಿ ಒಂದೇ ಎಂದು ನುಡಿಯುತ್ತಾರೆ.

24. ನಿಪಿ-8 ರಲ್ಲಿ ಆವಕ ಜಾವಕ ಸಂಖ್ಯೆ ಇಲ್ಲ ಎಂದರೆ ಸರಿ. ಅದರಲ್ಲಿ ಆಡಳಿತ ಮಂಡಳಿಯ ಸದಸ್ಯರುಗಳ ಸಹಿಗಳು ಇಲ್ಲ ಎಂದರೆ ಸಾಕ್ಷಿ ಇದರಲ್ಲಿ ಇಲ್ಲ ಮೂಲ ದಾಖಲೆಯಲ್ಲಿ ಇದೆ ಎಂದು ನುಡಿಯುತ್ತಾರೆ. ಮೂಲ ದಾಖಲೆಯನ್ನು ಹಾಜರು ಪಡಿಸಲು ತೊಂದರೆ ಇಲ್ಲ. ನಿಪಿ-8 ರಲ್ಲಿ ಸುಪ್ರಭಾತ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ದ ಪರವಾಗಿ ಸಹಿ ಮಾಡಿರುವ ಮ್ಯಾನೇಜರ್ ಹೆಸರು ಇಲ್ಲ ಎಂದರೆ ಸಾಕ್ಷಿ ಅದು ನಾನೇ ಸಹಿ ಮಾಡಿರುವುದು ಎಂದು ನುಡಿಯುತ್ತಾರೆ. ನಾನು ಬೈಲಾವನ್ನು ಓದಿರುತ್ತೇನೆ. ಸೌಹಾರ್ದ ಕಾಯ್ದೆ ಯನ್ನು ಓದಿರುತ್ತೇನೆ. ಆಡಳಿತ ಮಂಡಳಿಯವರು ಪ್ರಕರಣ ನಡೆಸಲು ಅಧಿಕಾರ ನೀಡಬೇಕು ಎಂದರೆ ಸರಿ. ನಿಪಿ-8

ಆಡಳಿತ ಮಂಡಳಿಯವರು ನನಗೆ ನೀಡಿದ ಅಧಿಕಾರ ಪತ್ರ ಅಲ್ಲ ಎಂದರೆ ಸರಿಯಲ್ಲ. ಅಧಿಕಾರ ಪತ್ರದ ಬಗ್ಗೆ ನನಗೆ ಮಾಹಿತಿ ಇದೆ. ಅಧಿಕಾರ ಪತ್ರವನ್ನು ನಾನೇ ಬರೆದು ಅಧಿಕಾರ ಪಡೆಯಲು ಬರುತ್ತದಾ ಎಂದರೆ ಸಾಕ್ಷಿ ನಾನೇ ಅಧಿಕಾರ ಪತ್ರ ಬರೆದು ಪಡೆಯಲು ಬರುವುದಿಲ್ಲ ಎಂದು ನುಡಿಯುತ್ತಾರೆ. ವಿಮಾ ಬಾಂಡ್ ನ್ನು ಹಾಜರು ಪಡಿಸಲು ತೊಂದರೆ ಇದೆಯಾ ಎಂದರೆ ಸಾಕ್ಷಿ ಜೆರಾಕ್ಸ್ ಪ್ರತಿಯನ್ನು ಹಾಜರು ಪಡಿಸಿದ್ದೇನೆ ಎಂದು ನುಡಿಯುತ್ತಾರೆ. ಆ ಬಾಂಡ್ ನಲ್ಲಿ ಹೇಳಿರುವ ರೂ. 1,00,000/- ಮತ್ತು 3,00,000/- ವನ್ನು ಆರೋಪಿಯ ಸಾಲದ ಖಾತೆಗೆ ಜಮೆ ಮಾಡಿಕೊಂಡಿದ್ದೀರಾ ಎಂದರೆ ಸಾಕ್ಷಿ ಆ ವಿಮಾ ಬಾಂಡ್ lapse ಆಗಿದ್ದು, ಅದರ ಹಣವನ್ನು ಜಮೆ ಮಾಡಿಕೊಳ್ಳಲು ವಿಮಾ ಬಾಂಡ್ ದಾರರ ಸಹಿಗಳು ಬೇಕಾಗುತ್ತದೆ ಎಂದು ನುಡಿಯುತ್ತಾರೆ. ವಿಮಾ ಬಾಂಡ್ ನ ಭದ್ರತೆಗಾಗಿ ನೀಡಿದಾಗ ಅದರ ಮಾಹಿತಿಯನ್ನು ವಿಮಾ ಸಂಸ್ಥೆ ಗೆ ಕಳುಹಿಸುತ್ತೀರಾ ಎಂದರೆ ಸಾಕ್ಷಿ ವಿಮಾ ಬಾಂಡ್ ನ್ನು ಪಿಯಾರ್‌ದಿ ಸಹಕಾರಿಗೆ assignment ಮಾಡಿದಾಗ ನಾವು ಆ ಮಾಹಿತಿಯನ್ನು ವಿಮಾ ಸಂಸ್ಥೆ ಗೆ ನೀಡುತ್ತೇವೆ ಎಂದು ನುಡಿಯುತ್ತಾರೆ. ನಮ್ಮ ಅನುಮತಿ ಇಲ್ಲದೆ ಅಂತಹ ವಿಮಾ ಬಾಂಡ್ ಗಳ ಮೇಲೆ ಸಾಲ ಪಡೆಯಲು ಹಾಗೂ maturity benefit ನ್ನು ವಿಮಾ ಬಾಂಡ್ ದಾರರು ಪಡೆಯಲು ಆಗುವುದಿಲ್ಲ ಎಂದರೆ ಸರಿ. ಆ ವಿಮೆಯ ಪ್ರಿಮಿಯಮ್ ನ ಒಂದು ನೋಟಿಸು ನಮಗೆ ಹಾಗೂ ಇನ್ನೊಂದು ನೋಟಿಸು ಬಾಂಡ್ ದಾರರಿಗೆ ಬರುತ್ತದೆ ಎಂದರೆ ಸರಿ. ವಿಮಾ ಸಂಸ್ಥೆ ಯಿಂದ ವಿಮಾ ಬಾಂಡ್ lapse ಆದ ಬಗ್ಗೆ ನಮಗೆ ನೋಟಿಸು ಬರುತ್ತದೆ. ಈ ಪ್ರಕರಣದ ಸಾಲದಲ್ಲಿ ಹೇಳಿರುವ ವಿಮಾ ಬಾಂಡ್ ಗಳು ಯಾವಾಗ lapse ಆಯಿತು ಎಂದು ನೋಟಿಸು ಬಂದಿದ್ದು, ಯಾವಾಗ lapse ಆಯಿತು ಎಂದು ನೆನಪಿಲ್ಲ. ಆ ರೀತಿ ಬಂದ ನೋಟಿಸುಗಳನ್ನು ಒಂದು ಕಡತದಲ್ಲಿ ಜೋಡಿಸಿ ಇಡುತ್ತೇವೆ. ಆರೋಪಿಗೆ ಮತ್ತು ಆತನ ಹೆಂಡತಿಗೆ ವಿಮಾ ಪಾಲಿಸಿಗಳು lapse ಆಗಿದೆ ಎಂದು ನೋಟಿಸು ಕಳುಹಿಸಿ ಹೇಳಿಲ್ಲ. ಪೋನ್ ಕರೆ ಮೂಲಕ ಹೇಳಿರುತ್ತೇವೆ. ಆ ವಿಮಾ ಪಾಲಿಸಿ ಬಾಂಡ್ ಗಳನ್ನು ನನ್ನ ಪ್ರಕಾರ ಸಾಲದ ಭದ್ರತೆಗಾಗಿ ಪಡೆದಿದ್ದೇವೆ. ಆ ವಿಮಾ ಪಾಲಿಸಿಗಳು lapse ಆದಾಗ ಆರೋಪಿಗೆ ಬೇರೆ ವಿಮಾ ಬಾಂಡ್ ಪಾಲಿಸಿಗಳನ್ನು ಭದ್ರತೆಗಾಗಿ ನೀಡಿ ಎಂದು ನೋಟಿಸು ವಗೈರೆ ಕಳುಹಿಸಿ ಕೇಳಿಕೊಂಡಿದ್ದೀರಾ ಎಂದರೆ ಸಾಕ್ಷಿ ಈ ಪಾಲಿಸಿಗಳ ಪ್ರಿಮಿಯಮ್ ವನ್ನು ನಾವೆ ತುಂಬಿದ್ದು ಹಾಗೂ ಸಾಲದ ಕಂತು ಗಳು ಪಾವತಿಸದೆ ಸಾಲ

ಬಾಕಿಯಾಗಿ ಇದ್ದುದರಿಂದ ಪುನಃ ಭದ್ರತೆ ಕೇಳುವ ಹಾಗೂ ಪ್ರಿಮಿಯಮ್ ವನ್ನು ನಾವೆ ತುಂಬುವ ಸಂದರ್ಭ ಇರುವುದಿಲ್ಲ ಎಂದು ನುಡಿಯುತ್ತಾರೆ. ಆರೋಪಿ ಪ್ರಿಮಿಯಮ್ ತುಂಬಿಲ್ಲ ಹಾಗೂ ನಾವೆ ತುಂಬಿರುವುದು ಎಂದು ಈ ಪ್ರಕರಣದಲ್ಲಿ ಹೇಳಲು ತೊಂದರೆ ಇರಲಿಲ್ಲ.

25. ಸಾಕ್ಷಿಗೆ ಬಲೆ ಮತ್ತು ಬೋಟುಗಳ ಏಲಮ್ ಬಗ್ಗೆ ನಡೆದ ನಡಾವಳಿಯ ನಕಲನ್ನು ತೋರಿಸಿದಾಗ ಸಾಕ್ಷಿ ಅದನ್ನು ನಾನೇ ಹಾಜರು ಪಡಿಸಿದ್ದು ಎಂದು ನುಡಿಯುತ್ತಾರೆ. ಅದನ್ನು ನಿಡಿ-1 ಎಂದು ಗುರುತಿಸಲಾಯಿತು. ಸಾಕ್ಷಿಗೆ 2 ವಿಮಾ ಪಾಲಿಸಿಗಳ ಜೆರಾಕ್ಸ್ ಪ್ರತಿಗಳನ್ನು ಕಡತದಿಂದ ತೋರಿಸಿದಾಗ ಅವುಗಳನ್ನು ನಾನೇ ಹಾಜರು ಪಡಿಸಿದ್ದು, ಅವುಗಳ ಮೂಲ ಪ್ರತಿ ಕಚೇರಿಯಲ್ಲಿ ಇದೆ ಎಂದು ನುಡಿಯುತ್ತಾರೆ. ಆದ್ದರಿಂದ ಅವುಗಳನ್ನು ಕ್ರಮವಾಗಿ ಪೂರಾವೆಗೊಳಪಡಿಸುವ ಜವಾಬ್ದಾರಿಯೊಂದಿಗೆ ನಿಡಿ-2 ಮತ್ತು 3 ಎಂದು ಗುರುತಿಸಲಾಯಿತು. ನಿಡಿ-1 ರ ಬಲಭಾಗದ ಪುಟದಲ್ಲಿ ಕೆಳಗಡೆ ಎರಡು ಕಡೆ ಮೊತ್ತಗಳನ್ನು ಅಳಿಸಿ ರೂ. 7,00,000/- ಮತ್ತು 7,50,000/- ಎಂದು ಬರೆಯಲಾಗಿದೆ. ನಿಡಿ-1 ರಲ್ಲಿರುವ ಹಸ್ತಾಕ್ಷರ ನನ್ನದು. ಆ ರೀತಿ ಚಿತ್ತು ಮಾಡಿರುವ ಕಡೆ ನನ್ನ ಮಾಡಲು ತೊಂದರೆ ಇತ್ತಾ ಎಂದರೆ ಸಾಕ್ಷಿ ಸಹಿ ಮಾಡಬೇಕಿತ್ತು. ನಾನು ಮಾಡದೇ ಇರುವುದು ತಪ್ಪಾಗಿರುತ್ತದೆ ಎಂದು ನುಡಿಯುತ್ತಾರೆ. ಹರೀಶ ಖಾರ್ವಿ ಎಂಬುವವರು ಬಲೆಯನ್ನು ಏಲಮ್ ನಲ್ಲಿ ರೂ. 15,00,000/- ಕ್ಕೆ ಪಡೆದಿದ್ದು ಅದನ್ನು ಉದ್ದೇಶ ಪೂರಕವಾಗಿ ಅಳಿಸಿ ರೂ. 7,00,000/- ನಮೂದಿಸಿದ್ದು ಎಂದರೆ ಸರಿಯಲ್ಲ. ಅದೇ ರೀತಿ ನಿಡಿ-1 ರಲ್ಲಿ ರೂ. 30,00,000/- ವನ್ನು ಅಳಿಸಿ ಹಾಕಿ ರೂ. 7,50,000/- ಎಂದು ಉದ್ದೇಶ ಪೂರಕವಾಗಿ ನಮೂದಿಸಿದ್ದೇನೆ ಎಂದರೆ ಸರಿಯಲ್ಲ. ನನ್ನ ಪ್ರಕಾರ ರೂ. 7,50,000/- ಬಲೆ ಮತ್ತು ಬೋಟಿಗೆ ಸಂಬಂಧ ಪಟ್ಟದ್ದು. ಸದ್ರಿ ರೂ. 7,50,000/- ವನ್ನು ಸಾಲದ ಖಾತೆಗೆ ತೋರಿಸಲು ತೊಂದರೆ ಇತ್ತಾ ಎಂದರೆ ಸಾಕ್ಷಿ ತೋರಿಸಿದ್ದೇವೆ ಎಂದು ನುಡಿಯುತ್ತಾರೆ. ಆರೋಪಿಯ ಸಾಲದ ಖಾತೆಯ ಸ್ಟೇಟ್ ಮೆಂಟ್, ಉಳಿತಾಯ ಖಾತೆ ಹಾಗೂ ಷೇರು ಖಾತೆಯ ನಕಲನ್ನು ಕಡತದಿಂದ ಸಾಕ್ಷಿಗೆ ತೋರಿಸಿದಾಗ ಅವುಗಳನ್ನು ನಾನೇ ಹಾಜರು ಪಡಿಸಿರುತ್ತೇನೆ ಎಂದು ನುಡಿಯುತ್ತಾರೆ. ಆದ್ದರಿಂದ ಅವುಗಳನ್ನು ಕ್ರಮವಾಗಿ ನಿಡಿ-4,5 ಮತ್ತು 6 ಎಂದು ಗುರುತಿಸಲಾಯಿತು.

ಪಾಟೀ ಸವಾಲು ವಕೀಲರ ಕೋರಿಕೆಯ ಮೇರೆಗೆ ಮುಂದೂಡಲಾಯಿತು.

ಮರು ವಿಚಾರಣೆ ಇಲ್ಲ.

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿಕೆಯಂತೆ ಬೆರಳೆಚ್ಚು ಮಾಡಿಸಲಾಯಿತು)

ಓ ಹೇ ಕೆ ಸರಿ ಇದೆ.

ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ.,
ಅಂಕೋಲಾ.